



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಶನಿವಾರ, ೩೦, ನವೆಂಬರ್, ೨೦೨೪(ಮಾರ್ಗಶಿರ, ೦೯, ಶಕವರ್ಷ, ೧೯೪೬) BENGALURU, SATURDAY, 30, NOVEMBER, 2024(MARGASHIRA, 09, SHAKAVARSHA, 1946)	ನಂ. ೫೮೭ No.587
-----------------------	-----------------------------------------------------------------------------------------------------------------------------------------------	-------------------

ಜಿಲ್ಲಾಧಿಕಾರಿಯವರ ಕಾರ್ಯಾಲಯ, ತುಮಕೂರು ಜಿಲ್ಲೆ, ತುಮಕೂರು.

ಮಿನಿವಿಧಾನಸೌಧ, ತುಮಕೂರು-572 101

ನಂ: ಚು(2)ವಿವ/22/2024-25

ದಿನಾಂಕ: 30.11.2024

## ಅಧಿಸೂಚನೆ

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ 12ನೇ ನಿಯಮದ ಮೇರೆಗೆ ಹೊರಡಿಸಲಾದ ಈ ಕಛೇರಿಯ ಅಧಿಸೂಚನೆ ಸಂಖ್ಯೆ:ಚು(2)ವಿವ:22/2024-25, ದಿನಾಂಕ: 06.11.2024ರ ಪ್ರಕಾರ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಕೆಳಕಂಡ ಅನುಬಂಧದ ಅಂಕಣ(2)ರಲ್ಲಿ ಕಂಡ ಗ್ರಾಮ ಪಂಚಾಯಿತಿಗೆ ಅಂಕಣ(3)ರಲ್ಲಿ ಕಂಡ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ತುಂಬಲು ಉಪ ಚುನಾವಣೆಯನ್ನು ದಿನಾಂಕ: 23.11.2024 ರಂದು ನಡೆಸಲಾಗಿದ್ದು, ಈ ಚುನಾವಣಾ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5 ಉಪ ಪ್ರಕರಣ 8ರಲ್ಲಿ ಮತ್ತು ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆಗಳನ್ನು ನಡೆಸುವ) ನಿಯಮಗಳು, 1993ರ ನಿಯಮ 76ರ ಪ್ರಕಾರ ಜಿಲ್ಲಾಧಿಕಾರಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಭಾ.ಆ.ಸೇ, ಆದ ನಾನು ಕೆಳಕಾಣಿಸಿದ ಗ್ರಾಮ ಪಂಚಾಯಿತಿಗಳಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿದಂತೆ ಪ್ರಕಟಿಸಿರುತ್ತೇನೆ.

## ಅನುಬಂಧ

ಕ್ರ.ಸಂ	ಗ್ರಾಮ ಪಂಚಾಯಿತಿ ಕ್ರಮಸಂಖ್ಯೆ ಮತ್ತು ಹೆಸರು	ಕ್ಷೇತ್ರದ ಕ್ರಮ ಸಂಖ್ಯೆ ಮತ್ತು ಹೆಸರು	ಉಪಚುನಾವಣೆ ನಡೆದ ಸ್ಥಾನಗಳ ಸಂಖ್ಯೆ	ಮೀಸಲಾತಿ	ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀಮತಿ/ಶ್ರೀ
1	2	3	4	5	6
01	05-ಕೊಂಡಜಿ	01-ಕೊಂಡಜಿ	1	ಸಾಮಾನ್ಯ	ಕುಸುಮ.ಎನ್.ಎಲ್. ಕೋಂ ಕೆ.ವಿ.ಜೀವನ್‌ಗೌಡ, ಕೊಂಡಜಿ ಗ್ರಾಮ ಮತ್ತು ಅಂಚೆ, ದಂಡಿನಶಿವರ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ

02	07-ಆನೆಕೆರೆ	02-ಮಲ್ಲಾಘಟ್ಟ	1	ಸಾಮಾನ್ಯ ಮಹಿಳೆ	ಅನ್ನಪೂರ್ಣ ಕೋಂ ರಂಗಪ್ಪ, ಮಲ್ಲಾಘಟ್ಟ ಗ್ರಾಮ, ಆನೆಕೆರೆ ಅಂಚೆ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ.
03	07-ಆನೆಕೆರೆ	05-ಗುಡ್ಡೇನಹಳ್ಳಿ	2	ಅನುಸೂಚಿತ ಜಾತಿ ಮಹಿಳೆ	ರತ್ನಮ್ಮ ಕೋಂ ಶಿವಕುಮಾರ್, ಗುಡ್ಡೇನಹಳ್ಳಿ ಗ್ರಾಮ ಮತ್ತು ಅಂಚೆ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ.
				ಹಿಂದಿಳಿದ ವರ್ಗ "ಬ"	ಜಿ.ಎಂ.ಬಹುಗುಣ ಬಿನ್ ಮಹಾಲಿಂಗಪ್ಪ, ಗುಡ್ಡೇನಹಳ್ಳಿ ಗ್ರಾಮ ಮತ್ತು ಅಂಚೆ, ಕಸಬಾ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ.
04	24- ಶೆಟ್ಟಿಗೊಂಡನಹಳ್ಳಿ	01-ಸೀಗೇಹಳ್ಳಿ	1	ಅನುಸೂಚಿತ ಪಂಗಡ ಮಹಿಳೆ	ರತ್ನಮ್ಮ ಕೋಂ ಕೃಷ್ಣ, ಹನುಮಾಪುರ ಗ್ರಾಮ, ಶೆಟ್ಟಿಗೊಂಡನಹಳ್ಳಿ ಅಂಚೆ, ಮಾಯಸಂದ್ರ ಹೋಬಳಿ, ತುರುವೇಕೆರೆ ತಾಲ್ಲೂಕು, ತುಮಕೂರು ಜಿಲ್ಲೆ.

(ಶುಭ ಕಲ್ಯಾಣ್., ಭಾ.ಆ.ಸೇ)  
ಜಿಲ್ಲಾಧಿಕಾರಿ ಹಾಗೂ  
ಜಿಲ್ಲಾ ಚುನಾವಣಾಧಿಕಾರಿ,  
ತುಮಕೂರು ಜಿಲ್ಲೆ.